


ಪ್ರೀಮೆಚ್ಯೂರ್ ಮಗುವಿಗೆ ಶ್ವಾಸಕೋಶ ಸಮಸ್ಯೆ ಅಧಿಕ

25 ವಾರಗಳಿಗಿಂತ ಮುಂಚಿತವಾಗಿ ಜನಿಸುವ ಮಗು ಆಯುಷ್ಯವಿಡೀ ಶ್ವಾಸಕೋಶ ಸಮಸ್ಯೆ, ಅಸ್ವಮಾದಿಂದ ಬಳಲುವ ಸಂಭವ ಅಧಿಕ ಎಂದು ಬ್ರಿಟನ್ನಿನ ಸಂಶೋಧಕರು ತಿಳಿಸಿದ್ದಾರೆ.



ಇಂಥ ಮಕ್ಕಳಿಗೆ 2, 6 ಹಾಗೂ 11 ವರ್ಷ ವಯಸ್ಸಾದಾಗ ತಪಾಸಣೆಗೆ ಒಳಪಡಿಸಲಾಯಿತು. ಪೂರ್ಣಾವಧಿ ಮುಗಿದು ಹುಟ್ಟಿದ ಮಕ್ಕಳಿಗಿಂತ ಪ್ರೀಮೆಚ್ಯೂರ್ ಮಕ್ಕಳು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುವ ಸಾಧ್ಯತೆ ಎರಡು ಪಟ್ಟು ಅಧಿಕ ಎಂಬುದು ತಿಳಿದು ಬಂತು.

ರಕ್ತಸ್ರಾವದಿಂದ ಗರ್ಭಕ್ಕೆ ತೊಂದರೆ

ಗರ್ಭಧಾರಣೆಯ ಮೊದಲ ದಿನಗಳಲ್ಲಿ ರಕ್ತಸ್ರಾವವಾಗುವ ಮಹಿಳೆಯರಿಗೆ ಗರ್ಭಧಾರಣೆ ಅವಧಿಯಲ್ಲಿ ಸಮಸ್ಯೆಗಳು ತಲೆದೋರುವ ಸಾಧ್ಯತೆ ಹೆಚ್ಚು. ಈ ಸಮಸ್ಯೆಗಳು ಮತ್ತೆ ಗರ್ಭ ಧರಿಸಿದಾಗಲೂ ಕಾಣಿಸಿಕೊಳ್ಳಬಹುದು. ಮೊದಲ ಮೂರು ತಿಂಗಳಲ್ಲಿ ರಕ್ತಸ್ರಾವ ಕಾಣಿಸಿಕೊಂಡರೆ ವೈದ್ಯರ ತೀವ್ರ ನಿಗಾ ಅಗತ್ಯ ಎಂದು ಡೆನ್ಮಾರ್ಕ್ ವೈದ್ಯ ಡಾ.ಜೇಕಬ್ ಅಲೆಕ್ಸಾಂಡರ್ ನೇತ್ರತ್ವದ ವೈದ್ಯರ ತಂಡ ತಿಳಿಸಿದೆ. ಇಂಥ ಮಹಿಳೆಯರಿಗೆ 20ನೇ ವಾರದೊಳಗೇ ಗರ್ಭಸ್ರಾವ ಸಂಭವಿಸಬಹುದು. ಗರ್ಭಸ್ರಾವ ಸಂಭವಿಸದಿದ್ದವರಿಗೆ ಇತರ ಸಮಸ್ಯೆಗಳು ಕಾಡಬಹುದು. ಹೆರಿಗೆಗೆ ಮುನ್ನವೇ ಗರ್ಭಕೋಶದಿಂದ ಪ್ಲಾಸೆಂಟಾ ಪ್ರತ್ಯೇಕಗೊಳ್ಳಬಹುದು. ಗರ್ಭಚೀಲ ಒಡೆದು ನೀರು ಸೋರಬಹುದು.

ಹೆಪ್ಪೆಟೈಟಿಸ್ ಸಿ ಸೋಂಕಿಗೆ ಹೊಸ ಔಷಧ

ಹೆಪ್ಪೆಟೈಟಿಸ್ ಸಿ ಸೋಂಕನ್ನು ಬಿಎಂಎಸ್-790052 ಔಷಧದಿಂದ ಯಶಸ್ವಿಯಾಗಿ ನಿವಾರಿಸಬಹುದು ಎಂಬುದು ಪ್ರಯೋಗದಿಂದ ದೃಢಪಟ್ಟಿದೆ. ಈಗಿರುವ ಔಷಧಗಳಿಂದ ಈ ಸೋಂಕನ್ನು ಅಷ್ಟು ಪರಿಣಾತ್ಮಕವಾಗಿ ನಿವಾರಿಸಲು ಸಾಧ್ಯವಾಗುತ್ತಿಲ್ಲ.

ಈ ಔಷಧಿಯಲ್ಲಿರುವ ಎನ್‌ಎಸ್‌5ಎ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಪ್ಪೆಟೈಟಿಸ್ ಸಿ ವೈರಸ್ ಸಂಖ್ಯೆ ಜಾಸ್ತಿಯಾಗದಂತೆ ತಡೆಯುತ್ತದೆ. ಈ ಔಷಧಿಗೆ 2011ರಲ್ಲಿ ಅಮೆರಿಕ ಅನುಮತಿ ನೀಡುವ ನಿರೀಕ್ಷೆಯಿದೆ. ಹೆಪ್ಪೆಟೈಟಿಸ್ ಸಿ ಜಗತ್ತಿನಾದ್ಯಂತ 17 ಕೋಟಿ ಜನರನ್ನು ಬಾಧಿಸುತ್ತಿದ್ದು ಇದು ಲಿವರ್ ಅನ್ನು ಹಾಳುಗಡವುತ್ತದೆ.

ಅಧಿಕ ಸಕ್ಕರೆ ಸೇವನೆಯಿಂದ ಹೃದ್ಯೋಗ

ಸಕ್ಕರೆ ಸೇವನೆ ಪ್ರಮಾಣ ಜಾಸ್ತಿಯಾದರೆ ದೇಹದ ತೂಕ ಏರುವುದು ಮಾತ್ರವಲ್ಲ, ಇದು ಹೃದ್ಯೋಗಕ್ಕೆ ಕಾರಣವಾಗುತ್ತದೆ. ಇದುವರೆಗೆ ಕೊಬ್ಬಿನಂಶ ಜಾಸ್ತಿಯಿರುವ ಆಹಾರ ಸೇವಿಸುವವರಲ್ಲಿ ಮಾತ್ರ ಹೃದ್ಯೋಗ ಸಂಭವ ಅಧಿಕ ಎನ್ನಲಾಗುತ್ತಿತ್ತು.

ಹೆಚ್ಚುವರಿ ಸಕ್ಕರೆಯನ್ನು ಬಳಸುವವರಲ್ಲಿ ಟ್ರಿಗ್ಲಿಸೆರೈಡ್ಸ್ ಪ್ರಮಾಣ ಅಧಿಕವಾಗಿ ರಕ್ತಕ್ಕೆ ನೀಡುವ ಎಕ್ಸಿಡಿಎಲ್ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಸಿದ್ಧ ಆಹಾರ ಹಾಗೂ ಪಾನೀಯಗಳಿಗೆ ಸೇರಿಸುವ ಸಕ್ಕರೆ ಪ್ರಮಾಣ ಇತ್ತೀಚೆಗೆ ಜಾಸ್ತಿಯಾಗಿದೆ.




SHOW YOUR TRUE COLORS





flash a style

- Adds Strength & Natural Glow to Hair
- Free from Harmful Chemicals
- Available in 6 Shades



www.indiahenna.com

E-mail: info@indiahenna.com